

Aruna Thakkar / Rao Bel / Unicef BOOK TEN

I AM FLYING A KITE

मैं पतंग उड़ा रहा हूँ

ನಾನು ಗಾಳಿ ಪಟ ಹಾರಿಸುತ್ತಿದ್ದೇನೆ






Will you also fly?
क्या तुम भी उड़ओगी?
ನೀನೂ ಹಾರಿಸುವೆಯಾ?



I am spinning the top
मैं लट्ठू नचा रहा हूं
ನಾನು ಬುಗುರಿ ಆಡಿಸುತ್ತೇನೆ

Will you also spin the top? No
क्या तुम भी लट्ठू नचाओगी? नहीं
ನೀನೂ ಆಡಿಸುವೆಯಾ? ಇಲ್ಲ



I am playing with marbles

मैं कंचे खेल रहा हूं
ನಾನು ಗೋಲಿ ಆಡುತ್ತಿದ್ದೇನೆ

Will you also play with the marbles? Yes

क्या तुम भी कंचे खेलोगी? हां
ನೀನೂ ಗೋಲಿ ಆಡುವೆಯಾ? ಹೌದು



I will also play with the marbles

हां मैं भी कंचे खेलूंगी

ಹೌದು ನಾನೂ ಗೋಲಿ ಆಡುವೆ.